



**(6ನೇ ಪುಟದಿಂದ)**

ಎಡಚರಣೆ ಆಗಿದ್ದಾರೆ. ಎಡಗೈ-ಬಲಗೈಗಳ ಸಮತೋಲಿತ ಬಳಕೆಯಿಂದ ಮಕ್ಕಳ ಮೆದುಳು ಸೂಕ್ತವಾಗಿ ಬಳಕೆಯಾಗಿ, ಅವರ ಬುದ್ಧಿಶಕ್ತಿ ತೀವ್ರವಾಗಿ ಪ್ರಗತಿಗೊಳ್ಳುತ್ತದೆ ಎಂಬುದು ವೈಜ್ಞಾನಿಕ ಸಂಶೋಧನೆಯಿಂದ ತಿಳಿದುಬಂದಿದೆ. ಮಕ್ಕಳು ಹುಟ್ಟಿನಿಂದಲೇ ಎಡಗೈ ಬಳಕೆಯನ್ನು ಅಭ್ಯಾಸ ಮಾಡಿಕೊಂಡಿದ್ದರೆ, ಪೋಷಕರು ಖಂಡಿತಾ ಚಿಂತಿಸಬೇಕಿಲ್ಲ. ಒಮ್ಮೆ ಎಡಗೈ ಸಾಧಕರ ಪಟ್ಟಿಯನ್ನು ಅವಲೋಕಿಸಿದರೆ ಪಾಲಕರು ತಮ್ಮ ಧೋರಣೆಯನ್ನು ಬದಲಿಸಿಕೊಳ್ಳುವ ಬಗ್ಗೆ ಯೋಚಿಸುವುದು ಅನಿವಾರ್ಯ.

ಪ್ರಸಿದ್ಧ ಎಡಚರಣೆ: ಕ್ರಿಕೆಟರ್‌ಗಳಾದ ಯುವರಾಜ್ ಸಿಂಗ್, ಸುರೇಶ್ ರೈನಾ, ಬ್ರಿಯಾನ್ ಲಾರಾ ಎಡಚರರು. ಫುಟ್‌ಬಾಲ್ ತಾರೆ ಡೀಗೊ ಮರಡೋನಾ, ಬಾಲಿವುಡ್ ಬಿಗ್ ಬಾಸ್ ಅಮಿತಾಭ್ ಬಚ್ಚನ್, ಅವರ ಪುತ್ರ ಅಭಿಷೇಕ್ ಬಚ್ಚನ್, ಕಾಮಿಡಿ ಕಿಂಗ್ ಕಪಿಲ್ ಶರ್ಮಾ, ವಿಶ್ವದ ಕುಬೇರರಲ್ಲೊಬ್ಬರಾದ ಬಿಲ್ ಗೇಟ್ಸ್, ಭಾರತದ ಹೆಮ್ಮೆಯ ಉದ್ಯಮಿ ರತನ್ ಟಾಟಾ, ಅಮೆರಿಕಾದ ಅದ್ವೈತರುಗಳಾಗಿದ್ದ ಬರಾಕ್ ಒಬಾಮಾ, ಬಿಲ್ ಕ್ಲಿಂಟನ್, ಜಾರ್ಜ್ ಬುಷ್ - ಇವರಲ್ಲ ಎಡಚರರ ಗುಂಪಿನ ಕೆಲವು ಅಗ್ರೇಸರರು. ಅಷ್ಟೇ ಏಕೆ, ಭಾರತದ ಈಗಿನ ಪ್ರಧಾನಿ ನರೇಂದ್ರ ಮೋದಿ ಕೂಡ ಈ ಸಾಲಿಗೆ ಸೇರುತ್ತಾರೆ.

ಮೇಲಿನ ಪಟ್ಟಿಯಲ್ಲಿ ಕೆಲವರು ಬಲಗೈಯನ್ನೂ ಸಮರ್ಪಕವಾಗಿ ಬಳಸುವಾಗ ಅವರನ್ನು ಎಡಚರರು ಎನ್ನುವುದು ಹೇಗೆ? ಬಲದಷ್ಟೇ ಎಡಗೈಯನ್ನೂ ಪರಿಣಾಮಕಾರಿಯಾಗಿ ಬಳಸುವವರನ್ನು ಎಡಚರರು ಎಂದು ಹೆಸರಿಸಲಾಗಿದೆ. ಗಾಂಧೀಜಿ ಉದಾಹರಣೆಯನ್ನೇ ನೋಡಿ. ಬಲಗೈಯಲ್ಲಿ ಬರೆದಷ್ಟೇ ಸರಾಗವಾಗಿ ಎಡಗೈಯನ್ನೂ ಅವರು ಬಳಸುತ್ತಿದ್ದರು. ಪ್ರಧಾನಿ ಮೋದಿ ಅವರಿಗೆ ಕೂಡ ಎಡಗೈ ಬಳಕೆ ಸರಾಗವಂತೆ. ತೆಂಡೂಲ್ಕರ್ ಬಲಗೈ ಬ್ಯಾಟ್ಸ್‌ಮನ್ ಆದರೂ ಬರೆಯಲಿಕ್ಕೆ ಅವರು ಬಳಸುವುದು ಎಡಗೈ.

ಗೋವಾದಲ್ಲಿ ಎಡಚರ ವಿಶಿಷ್ಟ ಸಂಗ್ರಹಾಲಯವಿದೆ. ದಕ್ಷಿಣ ಗೋವಾದಲ್ಲಿ ಇರುವ 'ಬಿಗ್ ಫೂಟ್' ಎನ್ನುವ ಮ್ಯೂಸಿಯಂನಲ್ಲಿ ಪ್ರಸಿದ್ಧ ಎಡಚರರ ಸಾಲು ಸಾಲು ಮೂರ್ತಿಗಳಿವೆ. ಇದು ಎಡಚರರ ಪ್ರತಿಮೆಗಳ ವಿಶ್ವದ ಏಕೈಕ ಮ್ಯೂಸಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 'ಇಂಡಿಯನ್ ಅಫ್ಟ್ ಹ್ಯಾಂಡರ್ಸ್ ಕ್ಲಬ್' ನಿರ್ಮಿಸಿರುವ ಈ ಮ್ಯೂಸಿಯಂನಲ್ಲಿ, ನೂರಕ್ಕೂ ಹೆಚ್ಚು ಪ್ರಸಿದ್ಧ ಎಡಗೈ ಸಾಧಕರ ಪ್ರತಿಮೆಗಳನ್ನು ಇರಿಸಲಾಗಿದೆ. ಅವರ ಸಾಧನೆಗಳ ಪರಿಚಯದ ಪಕ್ಷಿನೋಟವೂ ಮೂರ್ತಿಗಳ ಜೊತೆಗಿದೆ. ಕಳೆದ ವರ್ಷ ಆರಂಭ ಗೊಂಡ ಈ ಮ್ಯೂಸಿಯಂ, ಗೋವಾದ ಪ್ರವಾಸಿ ಆಕರ್ಷಣೆಗಳ ಪಟ್ಟಿ ಸೇರಿದೆ.